

**ಇಂಟರ್ನೆಟ್‌ನಲ್ಲಿ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ಬಳಕೆ
ಜೂನ್ 18, 2002**

ಭಾರತದ ರಿಸರ್ವ್ ಬ್ಯಾಂಕ್ ತನ್ನ 2000ದ ಅಕ್ಟೋಬರ್ 30ನೇ ದಿನಾಂಕದ ಎಪಿ (ಡಿಐಆರ್ ಸರಣಿ) ಸಂ.19ರ ಸುತ್ತೋಲೆಯ 3ನೇ ಪ್ಯಾರಾದಲ್ಲಿ, ಕ್ರೆಡಿಟ್ ಕಾರ್ಡ್‌ಗಳು, ಎಟಿಎಂ ಕಾರ್ಡ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳು ಎಲ್ಲವೂ ಸಂದಾಯದ ವಿವಿಧ ವಿಧಾನಗಳಾಗಿರುವುದರಿಂದ, ವಿದೇಶೀ ವಿನಿಮಯ ನಿರ್ವಹಣಾ ಕಾಯಿದೆ, 1999ರ ಅಡಿಯಲ್ಲಿ ಹೊರಡಿಸಲಾದ ಎಲ್ಲ ನಿಯಮಗಳು/ನಿಯಂತ್ರಣಗಳು ಮತ್ತು ನಿರ್ದೇಶನಗಳು ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ಎಟಿಎಂ ಕಾರ್ಡ್‌ಗಳು ಮುಂತಾದವುಗಳಿಗೆ ಸಹ ಅನ್ವಯಿಸುತ್ತದೆಂದು ಸೂಚಿಸಿತ್ತು.

ಇಂಟರ್ನೆಟ್‌ನ ಮೂಲಕ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳ ಅನುಮತಿಸಬಹುದಾದ ಬಳಕೆಗಳ ಬಗ್ಗೆ ಸ್ಪಷ್ಟೀಕರಣ ನೀಡುವ ದೃಷ್ಟಿಯಿಂದ ಈ ಮುಂದಿನಂತೆ ಸ್ಪಷ್ಟೀಕರಣ ನೀಡಲಾಗಿದೆ:-

(i) ಇಂಟರ್ನೆಟ್‌ನ ಮೂಲಕ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಅಧಿಕೃತ ವ್ಯಾಪಾರಿಯಿಂದ ವಿನಿಮಯವನ್ನು ಖರೀದಿಸಬಹುದಾದ ಯಾವುದೇ ಉದ್ದೇಶಕ್ಕಾಗಿ ಬಳಸಬಹುದು, ಉದಾಹರಣೆಗೆ ಪುಸ್ತಕಗಳ ಆಮದು, ಡೌನ್ ಲೋಡ್ ಮಾಡಬಹುದಾದ ತಂತ್ರಾಂಶಗಳ ಖರೀದಿ ಅಥವಾ ಎಕ್ಸ್‌ಮ್ (ಇಎಕ್ಸ್‌ಐಎಂ) ನೀತಿಯ ಅಡಿಯಲ್ಲಿ ಅನುಮತಿಸಬಹುದಾದ ಯಾವುದೇ ಇತರ ವಸ್ತುವಿನ ಆಮದು

(ii) ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳನ್ನು ಲಾಟರಿ ಟಿಕೆಟ್ಟುಗಳು, ನಿಷೇಧಿಸಲಾದ ಅಥವಾ ಬಹಿಷ್ಕರಿಸಲಾದ ನಿಯತಕಾಲಿಕೆಗಳನ್ನು ಖರೀದಿ ಮಾಡಲು, ಪಣ ಹಂಚಿಕೆ ಪಂದ್ಯದಲ್ಲಿ ಭಾಗವಹಿಸಲು, ಹಿಂತಿರುಗಿ ಕರೆ ಮಾಡುವ ಸೇವೆ ಮುಂತಾದವುಗಳಿಗೆ ಸಂದಾಯ ಮಾಡಲು ಬಳಸಲು ಸಾಧ್ಯವಿಲ್ಲ. ಏಕೆಂದರೆ, ಅಂಥ ವಸ್ತುಗಳು/ಸೇವೆಗಳಿಗೆ ವಿದೇಶೀ ವಿನಿಮಯವನ್ನು ಹಿಂತೆಗೆಯಲು ಅನುಮತಿಯಿಲ್ಲ.

(iii) ಇಂಟರ್ನೆಟ್‌ನ ಮೂಲಕ ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಲು ಒಟ್ಟಾರೆ ಹಣದ ಮಿತಿಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿಲ್ಲ.

ಭಾರತದಲ್ಲಿ ಅಧಿಕೃತ ವ್ಯಾಪಾರಿಯಿಂದ ಯಾವ ಉದ್ದೇಶಕ್ಕಾಗಿ ವಿದೇಶೀ ವಿನಿಮಯವನ್ನು ಖರೀದಿ ಮಾಡಬಹುದೋ ಆ ಉದ್ದೇಶಕ್ಕೆ ಡೆಬಿಟ್ ಕಾರ್ಡುಗಳು ಮತ್ತು ಎಟಿಎಂ ಕಾರ್ಡುಗಳನ್ನು ಬಳಸಬಹುದು ಎಂದು ಸಹ ಸ್ಪಷ್ಟಪಡಿಸಲಾಗಿದೆ.

ಭಾರತದ ಹೊರಗೆ ರಫ್ತು ಮಾಡುವುದಕ್ಕಾಗಿ ಕ್ರೆಡಿಟ್ ಕಾರ್ಡುಗಳಿಗೆ ಖರ್ಚು ಹಾಕುವ ಮೂಲಕ ಸಂದಾಯವನ್ನು ಒಪ್ಪಿಕೊಳ್ಳಲು ಸಹ ಅಧಿಕೃತ ವ್ಯಾಪಾರಿಗಳಿಗೆ ಅನುಮತಿ ನೀಡಲಾಗಿದೆ. ಈ ಉದ್ದೇಶಕ್ಕಾಗಿ ರಿಸರ್ವ್ ಬ್ಯಾಂಕು ಪ್ರತ್ಯೇಕವಾಗಿ ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ.

ಅಜಿತ್ ಪ್ರಸಾದ್
ವ್ಯವಸ್ಥಾಪಕರು

ಪತ್ರಿಕಾ ಪ್ರಕಟಣೆ ಸಂ.: 2001-2002/1392